

ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನಾ

ದಾವೆ ಪ್ರಕ್ರಿಯೆ

ಈ ಯೋಜನೆ ಸಂಬಂಧಿತ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಬೆಳೆ ವಿಮೆಯ ಬಗ್ಗೆ ರಾಜ್ಯಮಟ್ಟದ ಸಮನ್ವಯ ಸಮಿತಿಗಳು ಮಾಡಿದ ನಿರ್ಧಾರದ ಅನುಸಾರ ಮಾಡಲಾದ "ಪ್ರದೇಶ ದೃಷ್ಟಿಕೋನ" ಸಿದ್ಧಾಂತ ಆಧರಿಸಿ ಚಾಲ್ತಿಗೆ ಬರುತ್ತದೆ. ಇದನ್ನು ವಿಮಾ ಘಟಕ, ಆಧಾರ ಬೆಳೆ ಮತ್ತು ವ್ಯಾಖ್ಯಾನಿತ ಪ್ರದೇಶ ಎನ್ನಲಾಗುತ್ತದೆ. ಈ ಘಟಕಗಳನ್ನು ಪ್ರಮುಖ ಬೆಳೆಗಳಿಗಾಗಿ ಗ್ರಾಮ/ ಗ್ರಾಮ ಪಂಚಾಯಿತಿ ಅಥವಾ ಇತರ ಯಾವುದೇ ಸಂಬಂಧಿತ ಘಟಕಕ್ಕೆ ಅನ್ವಯವಾಗುವ ವಿಮಾ ಘಟಕದ ರೂಪದಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ. ಇತರ ಎಲ್ಲ ಬೆಳೆಗಳಿಗೆ ಗ್ರಾಮ/ ಗ್ರಾಮ ಪಂಚಾಯಿತಿ ಮಟ್ಟವನ್ನು ಮೀರಿದ ದೊಡ್ಡ ಗಾತ್ರದ ಘಟಕವಾಗಬಹುದು.

ಪ್ರದೇಶದ ದೃಷ್ಟಿಕೋನ ಆಧರಿಸಿ ಮುಖ್ಯ ದಾವೆಗಳ ಪರಿಹಾರ ಈ ಕೆಳಗಿನವುಗಳಿಗೆ ಒಳಪಟ್ಟಿರುತ್ತದೆ:

- ರಾಜ್ಯಗಳ ಅಧಿಸೂಚಿತ ವಿಮಾ ಘಟಕ ಪ್ರದೇಶಗಳ ಮಟ್ಟದಲ್ಲಿ ಬೆಳೆ ಕಟಾವು ಪ್ರಯೋಗ (ಸಿಸಿಇ)ದ ಅವಶ್ಯಕ ಪ್ರಮಾಣವನ್ನು ಯೋಜನೆ ಮಾಡಬೇಕು.
- ಸಿಸಿಇ ಆಧರಿತ ಇಳುವರಿಯ ಅಂಕಿಅಂಶಗಳನ್ನು ನಿಗದಿಪಡಿಸಿರುವ ಸಮಯ ಮಿತಿಯೊಳಗೆ ಅಧಿಸೂಚಿತ ವಿಮಾ ಘಟಕ ಪ್ರದೇಶಗಳ ದಾವೆಗಳನ್ನು ಪರಿಗಣಿಸುವ ಸಲುವಾಗಿ ವಿಮಾ ಸಂಸ್ಥೆಗಳಿಗೆ ನೀಡಲಾಗುತ್ತದೆ.

ಈ ಕೆಳಗೆ ನೀಡಲಾಗಿರುವ ಬೆಳೆಯ ಅಂಶಗಳು ಮತ್ತು ಬೆಳೆ ನಷ್ಟದ ಕಾರಣದಿಂದ ಉಂಟಾಗುವ ಹಾನಿಗಳೂ ಕೂಡ ಈ ಯೋಜನೆಯಡಿ ಬರುತ್ತವೆ.

- ತಡೆಹಿಡಿಯಲ್ಪಟ್ಟ ಬಿತ್ತನೆ/ ನಾಟಿ ಆಪತ್ತು:** ತಡೆಹಿಡಿಯಲ್ಪಟ್ಟ ಬಿತ್ತನೆ/ ನಾಟಿ ಆಪತ್ತು, ಮಳೆ ಕೊರತೆ ಅಥವಾ ಪ್ರತಿಕೂಲ ಋತುಮಾನದಂಥ ಪ್ರತಿಕೂಲ ಹವಾಮಾನದ ಕಾರಣದಿಂದ ಒಂದು ವೇಳೆ ಅಧಿಸೂಚಿತ ಪ್ರದೇಶದ ವಿಮೆ ಮಾಡಿಸಿದ ಬೆಳೆಗಳ ಬಿತ್ತನೆ ಅಥವಾ ನಾಟಿ ನಷ್ಟವಾದರೆ, ವಿಮೆ ಮಾಡಿಸಿದ ಬೆಳೆಗಳು ವಿಮೆ ಮೊತ್ತದ ಗರಿಷ್ಠ 25%ವರೆಗೆ ನಷ್ಟಭರ್ತಿ ದಾವೆಗಳಿಗೆ ಅರ್ಹವಾಗಿರುತ್ತವೆ.
- I. ವಿಮಾ ಸುರಕ್ಷೆ:** ಆರಂಭಿಕ ಹಂತದಲ್ಲಿ ಅಧಿಸೂಚಿತ ಘಟಕದಲ್ಲಿ ಬಿತ್ತನೆ ಮಾಡಿದ 75%ಕ್ಕಿಂತ ಅಧಿಕ ಪ್ರದೇಶದ ಬೆಳೆಗಳ ಮೇಲೆ ಪ್ರಭಾವ ಬೀರುವ ವಿಪತ್ತುಗಳ ವ್ಯಾಪಕ ಘಟನೆಗಳಿಂದ, ಬೆಳೆಯ ಸಂಪೂರ್ಣ ಹಾನಿ ಅಥವಾ ರೈತ ಬಿತ್ತನೆ ಅಥವಾ ನಾಟಿ ಮಾಡಲು ಸಾಧ್ಯವಾಗದಂಥ ಪರಿಸ್ಥಿತಿ ಎದುರಿಸಿದರೆ (ಅಥವಾ) ಕಡಿಮೆ ಮಳೆ ಅಥವಾ ಅತಿವೃಷ್ಟಿಯ ಕಾರಣದಿಂದ ಬೆಳೆಯ ಬಿತ್ತನೆ ಅಥವಾ ಮೊಳಕೆಯೊಡೆಯುವಿಕೆ ಸಾಧ್ಯವಾಗದಿದ್ದರೆ; ಈ ಪ್ರಕರಣಗಳಲ್ಲಿ ರೈತರಿಗೆ ವಿಮಾ ಸುರಕ್ಷೆ ಸಿಗುತ್ತದೆ.

II. ಅರ್ಹತಾ ಮಾನದಂಡ

ಪ್ರೀಮಿಯಂ ಪಾವತಿಸಿರುವ ರೈತರು/ ನಷ್ಟಕ್ಕಿಂತ ಮೊದಲೇ ಪ್ರೀಮಿಯಂ ಪಾವತಿಸಿರುವ ರೈತರು ಮಾತ್ರ

**ಋತುವಿನ ಆರಂಭದಲ್ಲಿ 15 ದಿನಗಳ ಒಳಗೆ ಅಧಿಸೂಚಿತ ವಿಮಾ ಘಟಕ ಮತ್ತು ಬೆಳೆಗಳ ಬಿತ್ತನೆಯ ಸಾಮಾನ್ಯ ಪ್ರದೇಶವನ್ನು ರಾಜ್ಯ ಸರ್ಕಾರ ಒದಗಿಸುತ್ತದೆ.**

**ಒಂದು ವೇಳೆ ಮೇಲೆ ಹೇಳಿದ ಯಾವುದೇ ವಿಪತ್ತುಗಳ ಕಾರಣದಿಂದ ಅಧಿಸೂಚಿತ ಬೆಳೆಗೆ 75% ಗಿಂತ ಹೆಚ್ಚು ಬಿತ್ತನೆ ಪ್ರದೇಶ ಬಿತ್ತನೆಯಾಗದೆ ಉಳಿದರೆ ಮಾತ್ರ "ತಡೆಹಿಡಿಯಲ್ಪಟ್ಟ ಬಿತ್ತನೆ/ ನಾಟಿ" ಪರಿಹಾರ ನೀಡಲಾಗುತ್ತದೆ.**

HDFC ERGO General Insurance Company Limited(Formerly HDFC General Insurance Limited).Registered & Corporate Office: 1st Floor, HDFC House, 165-166 Backbay Reclamation, H. T. Parekh Marg, Churchgate, Mumbai – 400020. Customer Service Address:D-301, 3rd Floor, Eastern Business District (Magnet Mall), LBS Marg, Bhandup (West),Mumbai - 400 078. Customer Service No: 022 - 6234 6234 / 0120 - 6234 6234 | care@hdfcergo.com | [www.hdfcergo.com](http://www.hdfcergo.com). For more details on the risk factors, terms and conditions, please read the sales brochure/ prospectus before concluding the sale. Trade Logo displayed above belongs to HDFC Ltd and ERGO International AG and used by the Company under license.CIN: U66030MH2007PLC177117. IRDAI Reg. No.146.

**III. ನಷ್ಟ ಮೌಲ್ಯಮಾಪನ ಪ್ರಕ್ರಿಯೆ:**

- ಪ್ರಮುಖ ಬೆಳೆಗಳಿಗೆ ಮಾತ್ರ ವಿಮಾ ಸುರಕ್ಷೆ ಲಭ್ಯವಿರುತ್ತದೆ.
- ಪರಿಹಾರ, ವಿಮೆ ಮೊತ್ತದ 25%ನಷ್ಟು ಇರುತ್ತದೆ ಮತ್ತು ಆ ನಂತರ ಪಾಲಿಸಿಯನ್ನು ಮುಕ್ತಾಯಗೊಳಿಸಲಾಗುತ್ತದೆ.

ಸೂಚನೆ: ವಿಮೆ ಕಂಪನಿಯು ರಾಜ್ಯ ಸರ್ಕಾರ ಅಧಿಸೂಚನೆ/ ಆದೇಶ ನೀಡಿದ 30 ದಿನಗಳ ಒಳಗಾಗಿ ಕ್ಲೇಮನ್ನು ವಿತರಿಸುತ್ತದೆ, ಈ ವಿಮಾರಕ್ಷಣೆಯ ಅಡಿಯಲ್ಲಿ ಬರುವ ಪಾವತಿಯನ್ನು, ಯೋಜನೆಯ ಮಾರ್ಗಸೂಚನೆಯ ಪ್ರಕಾರವಾಗಿ, ಸರ್ಕಾರದ ಪ್ರೀಮಿಯಂ ಸಹಾಯಧನ ಭಾಗದ ಸ್ವೀಕೃತಿಗಾಗಿ ಕಾಯಿದೆ ವಿಮಾ ಕಂಪನಿಯು ವಿತರಣೆ ಮಾಡುತ್ತದೆ.

- B. **ಬೆಳೆಯುತ್ತಿರುವ ಬೆಳೆ (ಬಿತ್ತನೆಯಿಂದ ಕೊಯ್ಲಿನವರೆಗೆ):** ಬೆಳೆ ಬೆಳೆಯುವ ಹಂತದಲ್ಲಿ ತಡೆಯಲು ಸಾಧ್ಯವಿಲ್ಲದ ಕಾರಣಗಳಿಂದ ಉಂಟಾಗುವ ಇಳುವರಿ ನಷ್ಟಗಳಿಗೆ ಸಮಗ್ರ ಆಪತ್ತು ವಿಮೆಯನ್ನು ನೀಡಲಾಗುತ್ತದೆ, ಉದಾಹರಣೆಗೆ, ಬರ, ಮಳೆ ಅಭಾವ, ಪ್ರವಾಹ, ಮುಳುಗಡೆ, ಕೀಟಗಳು ಮತ್ತು ರೋಗಗಳು, ಭೂಕುಸಿತಗಳು, ನೈಸರ್ಗಿಕ ಬೆಂಕಿ ಮತ್ತು ಸಿಡಿಲು, ಮುಸಲಧಾರೆ ಮಳೆ, ಆಲಿಕಲ್ಲು ಮಳೆ, ಚಂಡಮಾರುತ, ತೂಫಾನ್, ಬಿರುಗಾಳಿ, ಚಂಡಮಾರುತ ಮತ್ತು ಸುಂಟರಗಾಳಿ.

- I. **ಆನ್‌ಅಕೌಂಟ್:** ಒಂದು ವೇಳೆ ಪ್ರವಾಹ, ಸುದೀರ್ಘ ಅಭಾವ, ತೀವ್ರ ಬರ ಇತ್ಯಾದಿಗಳಿಂದ ನಿರೀಕ್ಷಿತ ಇಳುವರಿ 50%ಗಿಂತ ಕಡಿಮೆ ಇದ್ದರೆ ಮಧ್ಯಮ ಋತುವಿನ ಪ್ರತಿಕೂಲ ದಾವೆಗಳ ಕಾರಣದಿಂದ ದಾವೆಗಳ ಆನ್‌ಅಕೌಂಟ್‌ಪಾವತಿಗಳು ಬೆಳೆಯುತ್ತಿರುವ ಬೆಳೆಗಳಿಗೆ ಅನ್ವಯವಾಗುತ್ತವೆ.
- II. **ರೈತರಿಗೆ ಅರ್ಹತಾ ಮಾನದಂಡ:** ಹಾನಿಗೆ ಮುಂಚೆ ಪ್ರೀಮಿಯಂ ಪಾವತಿಸಿರುವ ಅಥವಾ ಅವರ ಖಾತೆಯಿಂದ ಪ್ರೀಮಿಯಂ ಮೊತ್ತ ಪಾವತಿಯಾಗಿರುವವರು ಮಾತ್ರ.

**ಗಮನಿಸಿ:**

1. ಒಂದು ವೇಳೆ ಸಾಮಾನ್ಯ ಬೆಳೆಯ 15 ದಿನಕ್ಕಿಂತ ಮೊದಲು ವಿಪತ್ತು ಸಂಭವಿಸಿದರೆ, ಈ ನಿಯಮವನ್ನು ಜಾರಿ ಮಾಡುವುದಿಲ್ಲ.
2. ಪ್ರಾಕ್ಟಿ ಇಂಡಿಕೇಟರ್‌ಆಧಾರದಲ್ಲಿ ನಷ್ಟ ಅಧಿಸೂಚನೆ ಮಾಧ್ಯಮದ ಮೂಲಕ ರಾಜ್ಯ ಸರ್ಕಾರದ ಮೂಲಕ ನಿಯಮ ಜಾರಿಗೊಳಿಸಲಾಗುತ್ತದೆ.

**III. ನಷ್ಟ ಮೌಲ್ಯಮಾಪನ ಪ್ರಕ್ರಿಯೆ:**

ಸರ್ಕಾರದ ಜೊತೆ ಜಂಟಿ ನಷ್ಟ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಒಂದು ವೇಳೆ ಅನ್ವಯವಾಗುವುದಿದ್ದರೆ ಆನ್‌ಅಕೌಂಟ್ ಪಾವತಿಯನ್ನು ಈ ಕೆಳಗಿನ ಸೂತ್ರದ ಅನುಸಾರ ಲೆಕ್ಕಾಚಾರ ಮಾಡಲಾಗುತ್ತದೆ:

$$(ನಿಗದಿತ ಮಿತಿ ಇಳುವರಿ - ಅಂದಾಜು ಇಳುವರಿ) \times ವಿಮೆಯ ಮೊತ್ತ \times 25\% \text{ ನಿಗದಿತ ಮಿತಿ ಇಳುವರಿ}$$

ಗಮನಿಸಿ: ಪಾವತಿಸುವ ಗರಿಷ್ಠ ಮೊತ್ತ, ಅಂತಿಮ ದಾವೆಗಳ ವಿರುದ್ಧದ ಹೊಂದಾಣಿಕೆಗೆ ಒಳಪಟ್ಟು, ಸಂಭವನೀಯ ದಾವೆಗಳ 25% ನಷ್ಟು ಇರುತ್ತದೆ.

**IV ನಷ್ಟ ಮೌಲ್ಯಮಾಪನ ಮತ್ತು ವರದಿ ಸಲ್ಲಿಕೆಗೆ ಸಮಯದ ಚೌಕಟ್ಟು**

ಹಾನಿಯಾದ 7 ದಿನಗಳ ಒಳಗಾಗಿ ಖಾತೆಯ ಅರ್ಹತೆ, ನಷ್ಟದ ವಿವರಗಳನ್ನು ಸರ್ಕಾರದಿಂದ ಒದಗಿಸಲಾಗುತ್ತದೆ. ಹಾನಿಯಾದ 15 ದಿನಗಳ ಒಳಗಾಗಿ ನಷ್ಟದ ಮೌಲ್ಯಮಾಪನವನ್ನು ಪೂರ್ಣಗೊಳಿಸಲಾಗುತ್ತದೆ. ಖಾತೆಗೆ-ಬರುವ ಪಾವತಿಯನ್ನು, ಯೋಜನೆಯ ಮಾರ್ಗಸೂಚನೆಯ ಪ್ರಕಾರವಾಗಿ, ಸರ್ಕಾರದ ಸಹಾಯಧನ ಅಂತಿಮ ಭಾಗದ (ಎರಡನೆಯ ಕಂತಿನ) ಸ್ವೀಕೃತಿಗಾಗಿ ಕಾಯದೆ ವಿಮಾ ಕಂಪನಿಯು ವಿತರಣೆ ಮಾಡುತ್ತದೆ.

**C. ಕೊಯ್ಲು ನಂತರದ ನಷ್ಟಗಳು:** ಆಲಿಕಲ್ಲು ಮಳೆ, ಚಂಡಮಾರುತ ಮತ್ತು ಚಂಡಮಾರುತ ಮಳೆಗಳು ಮತ್ತು ಅಕಾಲಿಕ ಮಳೆಗಳ ನಿರ್ದಿಷ್ಟ ಅಪಾಯಗಳ ವಿರುದ್ಧ ಕೊಯ್ಲು ಮಾಡಿದ ಬಳಿಕ ಒಣಗಿಸಲು ಗದ್ದೆಯಲ್ಲಿ ಕತ್ತರಿಸಿ ಹರಡಿರುವ ಬೆಳೆಗಳಿಗೆ ಕೊಯ್ಲಿನ ನಂತರ ಗರಿಷ್ಠ ಎರಡು ವಾರಗಳಿಗೆ ಮಾತ್ರ ವಿಮಾ ಸುರಕ್ಷೆ ಲಭ್ಯವಿರುತ್ತದೆ. ಹೊಲದಲ್ಲಿ "ಕತ್ತರಿಸಿ ಹರಡಿರುವ" ಬೆಳೆಗೆ ಚಂಡಮಾರುತ ಮತ್ತು ಚಂಡಮಾರುತ ಮಳೆಗಳು ಮತ್ತು ದೇಶಾದ್ಯಂತ ಅಕಾಲಿಕ ಮಳೆಯಿಂದ ಹಾನಿ ಆಗಿದ್ದಲ್ಲಿ.

**I.** ಹೊಲದಲ್ಲಿ "ಕತ್ತರಿಸಿ ಹರಡಿರುವ" ಬೆಳೆಗೆ ದೇಶಾದ್ಯಂತ ಆಲಿಕಲ್ಲು ಚಂಡಮಾರುತ ಮತ್ತು ಚಂಡಮಾರುತ ಮಳೆಗಳು ಹಾಗೂ ಅಕಾಲಿಕ ಮಳೆಯಿಂದ ಹಾನಿ ಆಗಿದ್ದಲ್ಲಿ, ಒಣಗಿಸುವ ಸಲುವಾಗಿ ಕೊಯ್ಲು ಮಾಡಿದ ದಿನಾಂಕದಿಂದ ಗರಿಷ್ಠ ಎರಡು ವಾರಗಳವರೆಗೆ (14 ದಿನಗಳು)

**II.** ಅರ್ಹತಾ ಮಾನದಂಡ: ಹಾನಿಗೆ ಮುಂಚೆ ಪ್ರೀಮಿಯಂ ಪಾವತಿಸಿರುವ/ ಅವರ ಖಾತೆಯಿಂದ ಪ್ರೀಮಿಯಂ ಮೊತ್ತ ಪಾವತಿಯಾಗಿರುವ ರೈತರು ಮಾತ್ರ ನಿರ್ದಿಷ್ಟ ವಿಪತ್ತುಗಳ ಕಾರಣದಿಂದ ಹಾನಿಯಾದಲ್ಲಿ, ಕೊಯ್ಲು ಮಾಡಿದ ನಂತರ 14 ದಿನಗಳವರೆಗೆ.

**III.** ನಷ್ಟ ಮೌಲ್ಯಮಾಪನ ಪ್ರಕ್ರಿಯೆ:

ಹಾನಿಯ ನಂತರ 72 ಗಂಟೆಗಳ ಒಳಗೆ ರೈತರು ನಮ್ಮ ಕಾಲ್‌ಸೆಂಟರ್‌ಸಂಖ್ಯೆ 1800 266 0700 ಗೆ ಸೂಚನೆ ನೀಡಬೇಕು ಮತ್ತು ಸರ್ವೆ ನಂಬರ್‌ಆಧಾರಿತ ವಿಮೆ ಮಾಡಿಸಿದ ಬೆಳೆ ಮತ್ತು ಬಾಧಿತವಾದ ಎಕರೆವಾರು ಪ್ರದೇಶದ ವಿವರಗಳನ್ನು ಸೂಚನೆ ಒಳಗೊಂಡಿರಬೇಕು.

ದಾವೆಗಳ ಪಾವತಿಗೆ ಅಗತ್ಯವಿರುವ ಎಲ್ಲ ಸಂಬಂಧಿತ ದಾಖಲೆಗಳ ಜೊತೆ ಭರ್ತಿ ಮಾಡಿರುವ ದಾವೆ ನಮೂನೆಯನ್ನು ಸಹ ರೈತರು ನಂತರದಲ್ಲಿ ನೀಡಬೇಕು.

ನಷ್ಟ ಮೌಲ್ಯಮಾಪಕರನ್ನು ನೇಮಕ ಮಾಡಲಾಗುತ್ತದೆ ಮತ್ತು ಮೌಲ್ಯಮಾಪನವನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುತ್ತದೆ, ಆನಂತರ ಯೋಜನೆಯ ಮಾರ್ಗಸೂತ್ರಗಳಿಗೆ ಅನುಸಾರ, ಪ್ರೀಮಿಯಂ ಸ್ವೀಕೃತಿಗೆ ಒಳಪಟ್ಟು, ನಷ್ಟ ಮೌಲ್ಯಮಾಪನ ವರದಿ ಅಂತಿಮಗೊಂಡ ಬಳಿಕ ದಾವೆಗಳನ್ನು ಇತ್ಯರ್ಥ ಮಾಡಲಾಗುತ್ತದೆ.

HDFC ERGO General Insurance Company Limited(Formerly HDFC General Insurance Limited).Registered & Corporate Office: 1st Floor, HDFC House, 165-166 Backbay Reclamation, H. T. Parekh Marg, Churchgate, Mumbai – 400020. Customer Service Address:D-301, 3rd Floor, Eastern Business District (Magnet Mall), LBS Marg, Bhandup (West),Mumbai - 400 078. Customer Service No: 022 - 6234 6234 / 0120 - 6234 6234 | care@hdfcergo.com | [www.hdfcergo.com](http://www.hdfcergo.com). For more details on the risk factors, terms and conditions, please read the sales brochure/ prospectus before concluding the sale. Trade Logo displayed above belongs to HDFC Ltd and ERGO International AG and used by the Company under license.CIN: U66030MH2007PLC177117. IRDAI Reg. No.146.

D. **ಸ್ಥಳೀಯ ವಿಪತ್ತುಗಳು:** ಅಧಿಸೂಚಿತ ಪ್ರದೇಶದ ಪ್ರತ್ಯೇಕ ಹೊಲದಲ್ಲಿ ಬಾಧೆಯುಂಟುಮಾಡುವ ಆಲಿಕಲ್ಲು ಮಳೆ, ಭೂಕುಸಿತ, ಮುಳುಗಡೆ, ಮೇಘ ಸ್ಪೋಟ ಮತ್ತು ಸಿಡಿಲಿನಿಂದ ಉಂಟಾಗುವ ನೈಸರ್ಗಿಕ ಬೆಂಕಿಯ ಗುರುತಿಸಲ್ಪಟ್ಟ ಸ್ಥಳೀಯ ಆಪತ್ತುಗಳ ಸಂಭವಿಸುವಿಕೆಯಿಂದ ಉಂಟಾಗುವ ನಷ್ಟ/ ಹಾನಿ.

I. **ಒಂದು ವೇಳೆ ಅಧಿಸೂಚಿತ ಘಟಕದ ಭಾಗ ಅಥವಾ ಹೊಲವನ್ನು ಬಾಧಿಸುವ ಭೂಕುಸಿತ, ಆಲಿಕಲ್ಲು ಮಳೆ, ಮೇಘ ಸ್ಪೋಟ ಮತ್ತು ಸಿಡಿಲಿನಿಂದ ಉಂಟಾಗುವ ನೈಸರ್ಗಿಕ ಬೆಂಕಿ ಮತ್ತು ಮುಳುಗಡೆಯಂಥ ಸ್ಥಳೀಯ ಆಪತ್ತು/ ವಿಪತ್ತುಗಳಿಂದ ಬೆಳೆ ನಷ್ಟ ಉಂಟಾಗಿದ್ದರೆ ಸ್ಥಳೀಯ ವಿಪತ್ತು ದಾವೆ ಹೂಡಲು ರೈತ ಅರ್ಹನಾಗಿರುತ್ತಾನೆ.**

II. **ಅರ್ಹತಾ ಮಾನದಂಡ:** ಹಾನಿಗೆ ಮುಂಚೆ ಪ್ರೀಮಿಯಂ ಪಾವತಿಸಿರುವ/ ಅವರ ಖಾತೆಯಿಂದ ಪ್ರೀಮಿಯಂ ಮೊತ್ತ ಪಾವತಿಯಾಗಿರುವ ರೈತರು ಮಾತ್ರ ದಾವೆ ಮಾಡಬಹುದು.

**ಗಮನಿಸಿ:** ವಿಮೆ ಮೊತ್ತಕ್ಕೆ ಒಳಪಟ್ಟು, ವಿಮೆ ಮಾಡಿಸಲ್ಪಟ್ಟ ಆಪತ್ತಿನವರೆಗೆ ಸಂಭವಿಸಿದ, ಅಗತ್ಯ ಸಾಮಗ್ರಿಗಳ ವೆಚ್ಚದ ಅನುಪಾತದಲ್ಲಿ ಗರಿಷ್ಠ ಪರಿಹಾರ ಇರುತ್ತದೆ. ಪ್ರೀಮಿಯಂ ಸಬ್ಸಿಡಿಯ ಸರ್ಕಾರಿ ಪಾಲಿನ ಕನಿಷ್ಠ ಮುಂಗಡ ಸ್ವೀಕೃತಿಯ ಬಳಿಕವಷ್ಟೇ ಈ ಸುರಕ್ಷೆಯಡಿ ವಿಮಾ ಸಂಸ್ಥೆ ಪಾವತಿಯ ವಿತರಣೆಯನ್ನು ಮಾಡಬೇಕಿರುತ್ತದೆ.

III. **ನಷ್ಟ ಮೌಲ್ಯಮಾಪನ ಪ್ರಕ್ರಿಯೆ:**

**ಹಾನಿಯ ನಂತರ 72 ಗಂಟೆಗಳ ಒಳಗೆ ರೈತರು ನಮ್ಮ ಕಾಲ್‌ಸೆಂಟರ್‌ಸಂಖ್ಯೆ 1800 266 0700 ಗೆ ಸೂಚನೆ ನೀಡಬೇಕು ಮತ್ತು ಸರ್ವೇ ನಂಬರ್‌ಆಧಾರಿತ ವಿಮೆ ಮಾಡಿಸಿದ ಬೆಳೆ ಮತ್ತು ಬಾಧಿತವಾದ ಎಕರೆವಾರು ಪ್ರದೇಶದ ವಿವರಗಳನ್ನು ಸೂಚನೆ ಒಳಗೊಂಡಿರಬೇಕು.**

**ದಾವೆಗಳ ಪಾವತಿಗೆ ಅಗತ್ಯವಿರುವ ಎಲ್ಲ ಸಂಬಂಧಿತ ದಾಖಲೆಗಳ ಜೊತೆ ಭರ್ತಿ ಮಾಡಿರುವ ದಾವೆ ನಮೂನೆಯನ್ನು ಸಹ ರೈತರು ನಂತರದಲ್ಲಿ ನೀಡಬೇಕು.**

**ನಷ್ಟ ಮೌಲ್ಯಮಾಪಕರನ್ನು ನೇಮಕ ಮಾಡಲಾಗುತ್ತದೆ ಮತ್ತು ಮೌಲ್ಯಮಾಪನವನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುತ್ತದೆ, ಆನಂತರ ಯೋಜನೆಯ ಮಾರ್ಗಸೂತ್ರಗಳಿಗೆ ಅನುಸಾರ, ಪ್ರೀಮಿಯಂ ಸ್ವೀಕೃತಿಗೆ ಒಳಪಟ್ಟು, ನಷ್ಟ ಮೌಲ್ಯಮಾಪನ ವರದಿ ಅಂತಿಮಗೊಂಡ ಬಳಿಕ ದಾವೆಗಳನ್ನು ಇತ್ಯರ್ಥ ಮಾಡಲಾಗುತ್ತದೆ.**

**ಗಮನಿಸಿ:** ಯುದ್ಧ ಮತ್ತು ಅಣು ಆಪತ್ತುಗಳು, ದುರುದ್ದೇಶಪೂರಿತ ಹಾನಿ ಮತ್ತು ಇತರ ತಡೆಯಬಹುದಾದ ಅಪಾಯಗಳಿಂದ ಉಂಟಾಗುವ ನಷ್ಟಗಳನ್ನು ಹೊರತುಪಡಿಸಲಾಗುತ್ತದೆ.

**ದಾವೆ ನಮೂನೆ ಡೌನ್‌ಲೋಡ್ ಮಾಡಿಕೊಳ್ಳಿ - ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನಾ**

HDFC ERGO General Insurance Company Limited(Formerly HDFC General Insurance Limited).Registered & Corporate Office: 1stFloor, HDFC House, 165-166 Backbay Reclamation, H. T. Parekh Marg, Churchgate, Mumbai – 400020. Customer Service Address:D-301, 3rd Floor, Eastern Business District (Magnet Mall), LBS Marg, Bhandup (West),Mumbai - 400 078. Customer Service No: 022 - 6234 6234 / 0120 - 6234 6234 | care@hdfcergo.com | [www.hdfcergo.com](http://www.hdfcergo.com). For more details on the risk factors, terms and conditions, please read the sales brochure/ prospectus before concluding the sale. Trade Logo displayed above belongs to HDFC Ltd and ERGO International AG and used by the Company under license.CIN: U66030MH2007PLC177117. IRDAI Reg. No.146.

ಮಹತ್ವದ ಅಂಶ:

ಮೇಲೆ ಉಲ್ಲೇಖಿಸಿದ ಘಟನೆಗಳಿಂದ ಸಂಭವಿಸುವ ಯಾವುದೇ ನಷ್ಟಗಳಿಗೆ, ರೈತರು ನಮ್ಮ ಸಂಸ್ಥೆಯನ್ನು ಸಂಪರ್ಕಿಸಬೇಕು, ಹಾಗೂ ಸಮೀಕ್ಷಾ ಸಂಖ್ಯೆ ಅನುಕ್ರಮದಲ್ಲಿ ಬೆಳೆ ವಿಮೆ ಮಾಡಿಸಿದ ಬೆಳೆ ಮತ್ತು ಹಾನಿಗೀಡಾದ ಪ್ರದೇಶ ಮತ್ತು ಬ್ಯಾಂಕ್/ ಮಧ್ಯವರ್ತಿ/ ಸಿಎಸ್‌ಸಿ ಕೇಂದ್ರಗಳಿಗೆ ಪ್ರೀಮಿಯಂ ಪಾವತಿಸಿದ ರಸೀದಿಯ ವಿವರಗಳೊಂದಿಗೆ, ಘಟನೆ ನಡೆದ 48 ಗಂಟೆಗಳ ಒಳಗೆ ನಷ್ಟದ ಮಾಹಿತಿಯನ್ನು ನೀಡಬೇಕು.

ಹಾನಿಯುಂಟು ಮಾಡಿದ ಘಟನೆ ಮತ್ತು ಹಾನಿಯ ತೀವ್ರತೆಯನ್ನು ಸಾಬೀತು ಮಾಡಲು ಅನ್ವಯವಾಗುವಂತಿದ್ದರೆ, ಸ್ಥಳೀಯ ಸುದ್ದಿ ಪತ್ರಿಕೆಗಳ ಕಟ್ಟಿಂಗ್ ಮತ್ತು ಇತರ ಲಭ್ಯವಿರುವ ಸಾಕ್ಷ್ಯಗಳನ್ನೂ ಕೂಡ ಒದಗಿಸಬೇಕು.

1. ರೈತರು 1800 266 0700 ಸಂಖ್ಯೆಯಲ್ಲಿ ನಮ್ಮನ್ನು ಸಂಪರ್ಕಿಸಬಹುದು ಮತ್ತು ಹಾನಿಯಾದ ತಕ್ಷಣ ನಮಗೆ ಮಾಹಿತಿ ನೀಡಿ.
2. ರೈತರು ಜಿಲ್ಲಾ ಕೃಷಿ ಕೇಂದ್ರವನ್ನೂ ಸಂಪರ್ಕಿಸಬಹುದು ಮತ್ತು ಜಿಲ್ಲಾ ಕೃಷಿ ಅಧಿಕಾರಿ (ಡಿಎಬಿ) ಕಚೇರಿ ಮೂಲಕ ನಮ್ಮ ಪ್ರತಿನಿಧಿಯನ್ನು ಸೂಚಿಸಲಾಗುತ್ತದೆ.
3. ರೈತರು ತಮ್ಮ ಸಂಬಂಧಿತ ಬ್ಯಾಂಕ್‌ಗಳನ್ನು ಕೂಡ ಸಂಪರ್ಕಿಸಬಹುದು.

HDFC ERGO General Insurance Company Limited(Formerly HDFC General Insurance Limited).Registered & Corporate Office: 1stFloor, HDFC House, 165-166 Backbay Reclamation, H. T. Parekh Marg, Churchgate, Mumbai – 400020. Customer Service Address:D-301, 3rd Floor, Eastern Business District (Magnet Mall), LBS Marg, Bhandup (West),Mumbai - 400 078. Customer Service No: 022 - 6234 6234 / 0120 - 6234 6234 | care@hdfcergo.com | [www.hdfcergo.com](http://www.hdfcergo.com). For more details on the risk factors, terms and conditions, please read the sales brochure/ prospectus before concluding the sale. Trade Logo displayed above belongs to HDFC Ltd and ERGO International AG and used by the Company under license.CIN: U66030MH2007PLC177117. IRDAI Reg. No.146.